

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್

|| ಕರುಪ್ಪೂರಂ ನಾಱುವೋ ||

*This document\* has been prepared by*

**Sunder Kidambi**

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಕರುಪ್ಪೂರಂ ನಾಱುವೋ ॥

ಪಾಂಚಜನ್ಯಯತ್ತೈ ಪ್ಪದ್ಮನಾಭನೋಡುಂ ಶುಱ್ಱಮಾಕ್ಕುದಲ್

‡ಕರು ಪ್ಪೂರಂ ನಾಱುವೋ \* ಕಮಲ ಪ್ಪೂ ನಾಱುವೋ \*  
ತಿರು ಪ್ಪವಳ ಚ್ಚೆವ್ವಾಯ್ ತಾನ್ \* ತಿತ್ತಿತ್ತಿರುಕ್ಕುವೋ \*  
ಮರುಪ್ಪೊಶಿತ್ತ ಮಾದವನ್ ತನ್ \* ವಾಯ್ ಚ್ಚುವೈಯುಂ ನಾಱುಮುಂ \*  
ವಿರುಪ್ಪುಱ್ಱು ಕ್ಕೇಟಿನ್ನೇನ್ \* ಶೋಲ್ ಆಱಿ ವೆಣ್ ಶಂಗೇ ! (೧)

ಕಡಲಿಲ್ ಪಿಱಂದು \* ಕರುದಾದು \* ಪಂಚಜನನ್  
ಉಡಲಿಲ್ ವಳರ್ಂದುಪೋಯ್ \* ಊಱಿಯಾನ್ ಕೈತ್ತಲತ್ತು \*  
ಇಡರಿಲ್ ಕುಡಿಯೇಱಿ \* ತೀಯ ಅಶುರರ್ \*  
ನಡಲೈ ಪ್ಪಡ ಮುಱಂಗುಂ \* ತೋಱ್ಱಾಯ್ ನಲ್ ಶಂಗೇ ! (೨)

ತಡ ವರೈಯಿನ್ ಮೀದೇ \* ಶರದ್ ಕಾಲ ಚಂದಿರನ್ \*  
ಇಡೈ ಉವಾವಿಲ್ ವಂದು \* ಎಱುಂದಾಲೇ ಪೋಲ \* ನೀಯುಂ  
ವಡ ಮದುರೈಯಾರ್ ಮನ್ನನ್ \* ವಾಶುದೇವನ್ ಕೈಯಿಲ್ \*  
ಕುಡಿಯೇಱಿ ವೀಱ್ಱಿರುಂದಾಯ್ \* ಕೋಲ ಪ್ಪೆರುಂ ಶಂಗೇ ! (೩)

ಚಂದಿರ ಮಂಡಲಂ ಪೋಲ್ \* ದಾವೋದರನ್ ಕೈಯಿಲ್ \*  
ಅಂದರಂ ಒನ್ನಿನ್ನಿ \* ಏಱಿ ಅವನ್ ಶೆವಿಯಿಲ್ \*  
ಮಂದಿರಂ ಕೊಳ್ಳಾಯೇ ಪೋಲುಂ \* ವಲಮ್ಪುರಿಯೇ \*  
ಇಂದಿರನುಂ ಉನ್ನೋಡು \* ಶೆಲ್ವತ್ತುಕ್ಕೇಲಾನೇ (೪)

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ಱು , ಱ್ಱಿ like ಱ್ಱಿ , and so on. The consonant-cluster ನ್ಱು is pronounced somewhere between ನ್ಱು and ನ್ಱು. It is, however, colloquially acceptable to pronounce the clusters ಱ್ಱು and ನ್ಱು as ತ್ತು and ನ್ನು, respectively.

ಉನ್ನೋಡುಡನೇ \* ಒರು ಕಡಲಿಲ್ ವಾಱ್‌ವಾರೈ \*  
 ಇನ್ನಾರ್ ಇನ್ನೆಯಾರ್ ಎನ್ನು \* ಎಣ್ಣುವಾರ್ ಇಲ್ಲೈ ಕಾಣ್ \*  
 ಮನ್ನಾಗಿ ನಿನ್ನ \* ಮದುಶೂದರ್ ವಾಯಮುದಂ \*  
 ಪನ್ನಾಳುಂ ಉಣ್ಣಿನ್ಱಾಯ್ \* ಪಾಂಚಜನ್ನಿಯಮೇ ! (೫)

ಪೋಯ್ ತ್ತೀರ್ತ್ತಂ ಆಡಾದೇ \* ನಿನ್ನ ಪುಣರ್ ಮರುದಂ \*  
 ಶಾಯ್ ತ್ತೀರ್ತ್ತಾನ್ ಕೈತ್ತಲತ್ತೇ \* ಏಱಿ ಕ್ಕುಡಿಕೊಂಡು \*  
 ಶೇಯ್ ತ್ತೀರ್ತ್ತಮಾಯ್ ನಿನ್ನ \* ಶೆಂಕಣ್ ಮಾಲ್ ತನ್ನಡೈಯ \*  
 ವಾಯ್ ತ್ತೀರ್ತ್ತಂ ಪಾಯ್‌ಂದಾಡ ವಲ್ಲಾಯ್ \* ವಲಮ್ಪುರಿಯೇ ! (೬)

ಶೆಂಕಮಲ ನಾಳ್ ಮಲಮೇಲ್ \* ತೇನುಗರುಂ ಅನ್ನಂ ಪೋಲ್ \*  
 ಶೆಂಕಣ್ ಕರುಮೇನಿ \* ವಾಶುದೇವನುಡಯ \*  
 ಅಂಗೈ ತ್ತಲಂ ಏಱಿ \* ಅನ್ನ ವಶಂ ಶೆಯ್ಯುಂ \*  
 ಶಂಗರೈಯಾ ! ಉನ್ ಶೆಲ್ವಂ \* ಶಾಲ ಅಱಿಯದೇ ! (೭)

ಉಣ್ಣುದು ಶೋಲ್ಲಿಲ್ \* ಉಲಗಳಂದಾನ್ ವಾಯಮುದಂ \*  
 ಕಣ್ಣಡೈ ಕೊಳ್ಳಿಲ್ \* ಕಡಲ್ ವಣ್ಣ ಕೈತ್ತಲತ್ತೇ \*  
 ಪೆಣ್ ಪಡೈಯಾರ್ ಉನ್ ಮೇಲ್ \* ಪೆರುಂ ಪೂಶಲ್ ಶಾಱ್ಱುಗಿನ್ನಾರ್ \*  
 ಪಣ್ಣಲ ಶೆಯ್ಗಿನ್ಱಾಯ್ \* ಪಾಂಚಜನ್ನಿಯಮೇ ! (೮)

ಪದಿನಾಱಾಂ ಆಯಿರವರ್ \* ದೇವಿಮಾರ್ ಪಾತ್ತಿರುಪ್ಪ \*  
 ಮದು ವಾಯಿಲ್ ಕೊಂಡಾಱ್ಪೋಲ್ \* ಮಾದವರ್ ತನ್ ವಾಯಮುದಂ \*  
 ಪೊದುವಾಗ ಉಣ್ಣದನೈ \* ಪ್ಪುಕ್ಕು ನೀ ಉಂಡಕ್ಕಾಲ್ \*  
 ಶಿದೈಯಾರೋ ಉನ್ನೋಡು \* ಶೆಲ್ವ ಪ್ಪೆರುಂ ಶಂಗೇ ! (೯)

‡ಪಾಂಚಜನ್ನಿಯತ್ತೈ \* ಪ್ಪಱ್ಱಿನಾಬನೋಡುಂ \*  
 ವಾಯ್‌ಂದ ಪೆರುಂ ಶುಱ್ಱಂ ಆಕ್ಕಿಯ \* ವಣ್ ಪುದುವೈ \*  
 ಏಯ್‌ಂದ ಪುಗಱ್ ಪ್ಪಟ್ಟರ್ಬಿರಾನ್ \* ಕೋದೈ ತಮಿಱ್ ಈರೈಂದುಂ \*  
 ಆಯ್‌ಂದೇತ್ತ ವಲ್ಲಾರ್ \* ಅವರುಂ ಅಣುಕ್ಕರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||